

---

Upasana Ashtadashakam

ಉಪಾಸನಾಷ್ಟಾದಶಕಂ

Document Information



---

Text title : Upasana Ashtadashakam

File name : upAsanAShTAdashakam.itx

Category : misc, advice, aShTaka, dashaka

Location : doc\_z\_misc\_general

Proofread by : Rajesh Thyagarajan

Description/comments : From Stotrasamuchchaya 2, Edited by Pandit K. Parameshwara Aithal

Latest update : May 10, 2023

Send corrections to : [sanskrit@cheerful.com](mailto:sanskrit@cheerful.com)

---

This text is prepared by volunteers and is to be used for personal study and research. The file is not to be copied or reposted without permission, for promotion of any website or individuals or for commercial purpose.

**Please help to maintain respect for volunteer spirit.**

---


Please note that proofreading is done using Devanagari version and other language/scripts are generated using **sanscript**.

---

May 11, 2023

*sanskritdocuments.org*

---



ಉಪಾಸನಾಷ್ಟಾದಶಕಂ



ಅಥ ಪೂರ್ವೋತ್ತರಪೀಠಿಕಾಸಹಿತಮುಪಾಸನಾಷ್ಟಾದಶಕಂ ವಿಲಿಖ್ಯತೇ .  
ತತ್ರ ಪೂರ್ವ-ಪೀಠಿಕಾಚತುಷ್ಟಯಂ-  
ಪರಸ್ಪರವಿರುದ್ಧತ್ವಂ ಜ್ಞಾನೋಪಾಸನಯೋರಿಹ .  
ವೃಥೈವಾಶಂಕಮಾನಾನಾಮಿದಂ ಕಿಂಚಿನ್ಮಯೋಚ್ಯತೇ .. 1..  
ಘಟಜ್ಞಾನೇನ ಮೃನ್ನಾಶೋ ಮೃಜ್ಞಾನೇನ ಘಟಾಪ್ಯಯಃ .  
ನ ವಿದ್ಯತೇ ಯತಸ್ತಸ್ಮಾದಾವಿರುದ್ಧ್ಯಂ ಸಮೀಕ್ಷ್ಯತೇ .. 2..  
ತತ್ತ್ವಜ್ಞಾನೇನ ನೋಪಾಸ್ತೇರ್ಹಾನಿನೋಪಾಸನಾದಿನಾ .  
ಜ್ಞಾನಸ್ಯ ಹಾನಿರನಯೋರಾವಿರುದ್ಧ್ಯಂ ತಥೇಕ್ಷ್ಯತಾಂ .. 3..  
ಅಥ ವಕ್ಷ್ಯೇ ಗುರುಮರುತ್ತುರನಾಥಕಟಾಕ್ಷತಃ .  
ಉಪಾಸನಾಷ್ಟಾದಶಕಂ ಭಕ್ತಕರ್ಣರಸಾತ್ಮಕಂ .. 4..  
ಪೂರ್ವಪೀಠಿಕಾಚತುಷ್ಟಯಂ ಸಂಪೂರ್ಣಂ  
ನಿರಂಶಭೂತಂ ಪರಮಾರ್ಥವಸ್ತು ಹ್ಯನಾದಿಜೀವಸ್ಥಿತಮೂಢದೃಷ್ಟ್ಯಾ .  
ತಿರೋಹಿತಂ ಸತ್ ಕಿಯದಂಶಭಾಗೇ ಬಂಧಸ್ಯ ಮೋಕ್ಷಸ್ಯ ಚ ಭೂಮಿರಾಸ್ತೇ .. 1..  
ತದ್ಧ್ವಂಷ್ಯಭಾವೇನ ಹಿ ಬಂಧಲೇಶೋ ಮೋಕ್ಷಸ್ಯ ವಾರ್ತಾಪಿ ಪರೇ ದ್ವಿತೀಯೇ .  
ತಥಾಪ್ಯಭಿನ್ನಾ ವ್ಯಜನೇ ಮರುದ್ವನ್ಮಾಯಾ ಸಮಸ್ತಂ ಬತ ಸಂತನೋತಿ .. 2..  
ಅಭಿನ್ನಮಾಯಾ ನ ಕರೋತಿ ವಸ್ತುಸ್ವರೂಪನಾಶಂ ಕ್ಷಚಿದಪ್ಯನೀಶಾ .  
ಅವಸ್ತುವೈಚಿತ್ರ್ಯಕರೀತಿ ಯತ್ ತತ್ ಸಮ್ಯಗ್ವಿಚಾರಾನ್ನನು ವಸ್ತುಸಿದ್ಧ್ಯೈ .. 3..  
ಮೋಕ್ಷಸ್ಥಲೋದ್ಭೂತವಿಶುದ್ಧಸತ್ತ್ವಾದ್ ಬಂಧಸ್ಥಲಸ್ಥಾಯಿತಮಃಪ್ರಣಾಶಃ .  
ಭೂಯಾದತಸ್ತಾದೃಶಶುದ್ಧಸತ್ತ್ವತನೋಃ ಸದೋಪಾಸನಯಾ ವಿಮುಕ್ತಿಃ .. 4..  
ಉಪಾಸನಾಲೇಶವಿವರ್ಜಿತಾನಾಂ ಬಹುಶ್ರುತಾನಾಮಪಿ ತತ್ತ್ವಶಾಸ್ತ್ರೇ .  
ಸ್ವಾತ್ಮಾನುಭೂತಿರ್ಮುಕುರಾಂಗನೇವ ಸ್ವರೂಪಹೀನಾ ಹ್ಯವಲಂಬಶೂನ್ಯಾ .. 5..  
ಅನಾವೃತಾಂಶೋ ನ ಹಿ ದೃಷ್ಟಿವೇದ್ಯಃ ಸಮಾವೃತಾಂಶೋ ಮನಸೋಽಪ್ಯಚಿಂತ್ಯಃ .  
ಅತೋ ಹಿ ತದ್ಭಕ್ತಭಜೇನ್ಮುಕ್ಷುವಿಶುದ್ಧಸತ್ತ್ವಾವಯವಪ್ರದೀಪ್ತಂ .. 6..  
ವಿಶುದ್ಧಸತ್ತ್ವಾಂಶವಪುಃ ಪ್ರಪಂಚೇ ದ್ವಿಧಾ ವಿಭಾತ್ಯಾಗಮಮಸ್ತಕೇಡ್ಯಂ .  
ಅನಂತಲೀಲಾಸ್ವದಮಪ್ರತರ್ಕ್ಯಂ ಕ್ರಮಾದಪರ್ಣಾಕಮಲಾಂಗಸಂಗಂ .. 7..

ಏಕಸ್ಯ ವಿಷ್ಣೋರವತಾರಭೇದೇ ಜಯಾಜಯೌ ಸಂಭವತಃ ಕದಾಚಿತ್ .  
 ತಥೈಕದಾ ಶಾರ್ಙ್ಗಪಿನಾಕಿನೋಶ್ಚ ಜಯಾಜಯಾದ್ಯಾಃ ಪ್ರಭವಂತು ನಾಮ .. 8..  
 ಅನ್ಯೋನ್ಯಮೇಕಾತ್ಮಕತಾಂ ಚ ಲೋಕೇ ಪರಸ್ಪರಂ ಪೂಜಕಪೂಜ್ಯತಾಂ ಚ .  
 ಸಂಪ್ರಾಪ್ತಯೋಃ ಕೇಶವಚಂದ್ರಮೌಲ್ಯೋಃ ಕೋ ವಾ ವಿಜಾನಾತಿ ಮಹಾರಹಸ್ಯಂ ..  
 9..  
 ವಿಷ್ಣುಃ ಪ್ರಹರ್ಷಂ ಶಿವಪೂಜಯೈತಿ ಶಿವಶ್ಚ ವಿಷ್ಣವರ್ಚನಯಾ ಪ್ರಸಾದಂ .  
 ಅಭ್ಯೇತಿ ಚಾತ್ರ ಶ್ರುತಯಃ ಪ್ರಮಾಣಂ ತಸ್ಮಾದ್ಧಿ ತಾವಂತರಭಿನ್ನರೂಪೌ .. 10..  
 ತತ್ತ್ಯೇಕಮಾಶ್ರಿತ್ಯ ಪರತ್ರ ನಿಂದಾಂ ತ್ಯಕ್ತ್ವೈವ ಸಮ್ಯಜ್ಞುದಿತಾಂತರಂಗಃ .  
 ತದೀಯಲೀಲಾಮೃತಪಾನತೃಪ್ತಃ ಕಾಲಂ ನಯೇದಾತ್ಮಹಿತಾಭಿಲಾಷೀ .. 11..  
 ವಿಟಸ್ಯ ಕಾಂತಾಶ್ರವಣಾದಿಕಾಲೇ ಯಥಾ ಮನಸ್ಸಪ್ತಿಮುಪೈತಿ ಲೋಕೇ .  
 ತಥೈವ ಮೋದಂ ಭಗವತ್ಕಥಾಯಾಮವಾಪ್ಯ ಯಸ್ತಿಷ್ಠತಿ ಭಕ್ತಿಭಾಕ್ ಸಃ .. 12..  
 ಕೇಚಿದ್ಧರಿಂ ಸತ್ಪುರುಷಾ ಭಜಂತೇ ನಿತಾಂತಕೈವಲ್ಯನಿಧಿಂ ನಿಕಾಮಂ .  
 ಅನ್ಯೇ ಪುನಃ ಕೇಚನ ಶಂಕರಂ ತಂ ಮಹಾನುಭಾವಾ ಮಥಿತಾರ್ಥಮಾಯಂ .. 13..  
 ಶ್ರುತಾವುಭಾವೇವ ಮಹಾನುಭಾವೌ ಭಕ್ತೋತ್ತಮೌ ಯೌ ಭಜತೋಽಚ್ಯುತೇಶೌ .  
 ಅನ್ಯೇ ತದಂಶಾಂಶಜಫಲ್ಗುದೇವಾನ್ ಮೋಹಾದ್ ಭಜಂತೇ ಖಲು ತುಚ್ಛಕಾಮಾಃ ..  
 14..  
 ವಯಂ ತು ಶೈವಾ ಅಪಿ ಭಸ್ಮಫಾಲಾ ರುದ್ರಾಕ್ಷಪಂಚಾಕ್ಷರಧಾರಿಣೋಽಪಿ .  
 ಭಜಾಮಹೇಽನನ್ಯಧಿಯಾಂತರಂಗೇ ಗೋಪೀವಿಟಾಗ್ರೇಸರಮೇವ ನಿತ್ಯಂ .. 15..  
 ಕರ್ಮಾಣಿ ವರ್ಧಂತ್ವಥವಾ ಗಲಂತು ಜ್ಞಾನಂ ನಿಜ್ಯಂಭತ್ವಥವಾನ್ಯಥಾಸ್ತು .  
 ಶ್ರೀವಾಸುದೇವೇ ಮಮ ಭಕ್ತಿರಸ್ತು ಶ್ರೀಗೋಪಿಕಾಲಿಂಗನಹೃಷ್ಯಚಿತ್ತೇ .. 16..  
 ಜ್ಞಾನಸ್ಯ ಚೋಪಾಸನಯಾ ನ ಹಾನಿನೋಪಾಸನಾಯಾಸ್ತು ಹತಿಃ ಪ್ರಬೋಧಾತ್  
 .  
 ಇತ್ಥಂ ವಿಚಿಂತ್ಯಾಚ್ಯುತಚಂದ್ರಮೌಲ್ಯೋರ್ಧಿಮಾನ್ ಭಜೇದನ್ಯತರಂ ಚಿಮುಕ್ತ್ಯೈ ..  
 17..  
 ವೇದಾಂತವಿದ್ಯಾಶ್ರವಣಾದಿಗರ್ವಂ ಕರ್ಮಿಂತ್ವಯೋಗಿತ್ವವೃಥಾಭಿಮಾನಂ .  
 ದೂರೇ ವಿಸೃಜ್ಯಾರ್ಜುನಸಾರಥಿಂ ವಾ ಭಜಂತು ಶಿಷ್ಯಾಸ್ತಿ ಪುರಾಂತಕಂ ವಾ .. 18..  
 ದೇಹಾಲಂಬನಮುನ್ಮುಚ್ಯ ಚಿದಾನಂದೋಪಲಬ್ಧಯೇ .  
 ವಿಶುದ್ಧಸತ್ತ್ವಸ್ಯಾಲಂಬಂ ವಿನಾ ಚೇತ್ ಸ್ಯಾದಧೋಗತಿಃ .. 19..  
 ಉಪಾಸನಾಷ್ಟಾದಶಕಾಮೃತಾಬ್ಧಾವುದಾರಚಿತ್ತಾಶ್ರಿತಭಕ್ತಮತ್ಸ್ಯಾಃ .  
 ಸದಾ ನಿಮಜ್ಜಂತಿ ತರೇ ತು ಕಾಕಚ್ಛಟಾವದೇವ ಪ್ರಲಪಂತು ಮೋಘಂ .. 20..  
 ಇತ್ಯುಪಾಸನಾಷ್ಟಾದಶಕಂ ಸಂಪೂರ್ಣಂ .  
 ಸ್ತೋತ್ರಸಮುಚ್ಚಯಃ 2 (90)

The Upasanashtadashaka (90) stresses the importance of the Upasana (worship or meditation) as a means of Moksha and points out with illustrations that there is no contradiction between Upasana and Jnana (knowledge of Reality), since the one does not sublimate the other.


The author must have belonged to the Kerala region as he refers to the God at Guruvayur (Marutpuranatha; v. 4); the manuscript refers to places of the Kerala region, such as Mukkola, etc. The author also points out the futility of considering Shiva or Vishnu as superior or inferior to the other and confirms their identity with suitable illustrations.

Proofread by Rajesh Thyagarajan

---

——  
*Upasana Ashtadashakam*

pdf was typeset on May 11, 2023

——  
Please send corrections to [sanskrit@cheerful.com](mailto:sanskrit@cheerful.com)

